



ಮಾರಾಯೆ’’ ಅಂತ ಸಮಾಧಾನ ಮಾಡುವ ಕೆಲಸವೂ ನನ್ನರಾಗಿತ್ತು.

ಅಂದಹಾಗೆ ಇತ್ತಿಗೂ ನನಗಧವಾಗದ ಒಂದು ವಿಪಯವೆಂದರೆ ಉಲ್ಲಿದ ಪ್ರಾದೇಶಿಕ ಕನ್ನಡಕ್ಕೆ ಹೋಲಿಸಿದರೆ ನಮ್ಮ ಕುಂದಗನ್ನಡ- ಸಿನಿಮಾ ಮತ್ತು ಟಿ.ವಿ. ಸೀರಿಯಲ್‌ಗಳಲ್ಲಿ- ತಮಾನೆಯ ಸರಕೆಂಬಂತೆ ಚಿತ್ರಿತವಾದದ್ದೇ ಹೆಚ್ಚು! ಮಾತ್ರವಲ್ಲ, ಭೂತಕಾಲದಲ್ಲಿ ನಮ್ಮಿಂದಿರು ಮತ್ತುಕ್ಕೊಂದಿಗೆ ಇಡೀ ಬೇಸಿಗೆ ರಚಯಿಸ್ತು ತವರಲ್ಲಿ ಕಳೆದು ಪುನಃ ವಾಪನು ಬಂದು ಅವರು ಸ್ಥಾಗಿ ಹೋದಾಗಲೆಲ್ಲ ಅವರ ಸಹಪಾರಿಗಳು ‘ಅಯ್ಯೋ! ಇವರಿಬ್ಬಿ ‘ಹೋಯ್ಯೋ, ಬಕ್ಕೋ’ ಅಂತ ಏನೇನೋ ವಿಚಿತ್ರ ಮಾತಾಡ್ಯಾರಪ್ಪ!’ ಅಂತಲ್ಲ ತಮಾನೆ ಮಾಡುತ್ತಿದ್ದರಂತೆ! ಹಾಪ, ಆ ಎಷ್ಟಿಯರಿಗೆ ಬಿಡಿ, ಈ ಟಿ.ವಿ., ಸಿನಿಮಾದವರಿಗಾದರೂ ಗೊತ್ತಿರಬೇಕಿತ್ತಲ್ಲವೇ ಕನ್ನಡದ ಬೇರೆ ಪ್ರಾದೇಶಿಕತೆಯಂತೆ ಕುಂದಗನ್ನಡವೂ ಕೂಡ ಬರಿದ್ದು ಬಂದು ಭಾಷೆಯಲ್ಲ- ಬಬುಕು- ಅಂತ!

ಇನ್ನು ಹೋವಿದೋ ಎರಡನೇ ಅವಧಿಯಲ್ಲಿ ಬಂದವಲ್ಲ ನಮ್ಮತ್ತೆಯ ಉರು ಚಾಮರಾಜನಗರದ ಕಡೆಯ

ಇಪ್ಪತ್ತರ ಯುವತಿ ಸುವರ್ಚ. ಅವಳ ಆಡುಮಾತು ಇತ್ತಿಳಿಗೆ ತರೆ ಕಂಡ ‘ಅನ್ನ’ ಸಿನಿಮಾದ ಪ್ರತಿರೂಪ! ಈಕೆ ಬಂದಾಗ ನಮ್ಮತ್ತಿಗೆ ಖುಸಿಯೋ ಖುಸಿ! ಮಾವ ಇದ್ದಾಗ ಜಮೀನು, ಹೂಲ, ಹಸುಕರು, ಅಳುಕಾಳು- ಈ ರೀತಿಯ ಒಡನಾಟದಲ್ಲಿ ಹತ್ತು ಹಲವರಿಗೆ ಆಡುಗೆ ಮಾಡಿ ಬಳಿಸಿದ ಅವರಿಗೆ ಅಲ್ಲ, ಯಾನ, ಹಿಂಜೊರಿ, ಮುಂಜೊರಿ- ಇವೆಲ್ಲ ಕರಗತವಾಗಿದ್ದವು. ಈಗ ಜಮೀನೆಲ್ಲ ಮಾರಿ ವ್ಯಾಧಾಪದಲ್ಲಿ ಹಿರಿಮಗನ ಜೊತೆಿರಲ್ಲ ಮೈಸೂರಿಗೆ ಬಂದರೂ ಹಳೆ ನೆನಪ್ಪಾಗಳ ಮೆಲುಕಾಟದಲ್ಲಿ ಅವರಿಗೆ ಮಹಡಾನಂದ ಸಿಗುತ್ತಿತ್ತು. ಮದುವೆಯಾಗಿ ಬಂದ ಹೊಸತರಲ್ಲಿ ರ್ಯಾಂಪಿ ಜನರ ಮಾತಿನ ಸೀರೆನ್ನ ಹಿಡಿದು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದ್ದರೂ ರೂಢಿಯಾದ ಮೇಲೆ ಮನ ಮಾಡಿಕೊಳ್ಳುವಪ್ಪ ಪರಿಣತಿ ನನಗೂ ದಿಕ್ಕಿತ್ತು! ಗೂರು ಕೆಬ್ಬಿನ ಅವು, ಇಸ್ತೂಲಿಗೊಳ್ಳುಗೋ ತಮ್ಮ ಆಯಾ ಕೆಲ್ಲ ಮಾಡೋ ತಾನು- ಸಂಸಾರ ಚಿಕ್ಕದಾದರೂ ‘ತಾತನ ಸಾಲ ತೀರುಸ್ತೇ ನಮ್ಮಪ್ಪ ಬಿಡ್ಡೆದ ಆ ಸಾಲಾನ ನನಗೋಸಿ ಸೂಲು ಬಿಟ್ಟ. ನಸೀಬು ಅಂದು ಇದಲ್ಲ